

The Secretary,
M/s.BSE Ltd.,
P.J.Towers,
Dalal Street,
MUMBAI-400001.

Ref : KEL/SEC/44AGM/2021-22.
Dated : 25th September, 2021.

Dear Sir,

Sub : Notice regarding Outcome the 44th Annual General Meeting through VC/OAVM held on 24th September, 2021 at 11.00 AM for the period ended 31.3.2021.

Ref : 1. Our letter No.KEL/SEC/44AGM/2021-22 dated 27th August, 2021.
2. Our letter No.KEL/SEC/44AGM/2021-22 dated 24th September, 2021.

Please find enclosed herewith the soft copy of notice regarding outcome of the 44th Annual General Meeting through VC/OAVM held on 24th September, 2021 at 11.00 AM for the period ended 31.3.2021, which has been published in daily news papers i.e. Vishwavani and Financial Express on 25.9.2021.

Kindly acknowledge receipt.

Thanking you,

Yours faithfully,
For KELTECH ENERGIES LTD.



SHALU TIBRA
COMPANY SECRETARY



02 ವಿಶ್ವವಾಣಿ

ನಗರ

KELTECH ENERGIES LIMITED
CIN: L30007KA1977PLC031660.
Regd.Office : VII Floor, Embassy Icon, No.3, Infantry Road, Bengaluru-560001.
Phone : 080-22251451/22257900. Fax : 080-22253857.
E-mail : www.info@keltechenergies.com

44TH ANNUAL GENERAL MEETING - DECLARATION OF RESULTS.
To: The Members of Keltech Energies Ltd., Bengaluru.
The 44th Annual General Meeting (AGM) of the Company for the year ended 31st March, 2021 was held on 24th September, 2021 at 11.00 Hrs. through video conference (VC)/other audio visual means(OAVM), for consideration of business transactions which was duly published in the Notice.
The meeting was conducted in accordance with the provisions of the Companies Act, 2013 and the relevant rules made thereunder.
Requisite quorum was present at the meeting and all resolutions were duly passed with majority of votes by members by way of e-voting and ballot at AGM. The relevant details are available on the Company's website www.keltechenergies.com.

Place : Bengaluru
Date : 24.09.2021

For KELTECH ENERGIES LTD.
Sd/-
SHALU TIBRA
COMPANY SECRETARY

ನೀರು ಪೂರೈಕೆ ನಾಳಿ ವ್ಯತ್ಯಯ

ಬೆಂಗಳೂರು: ಜಲಮಂಡಳಿ ವತಿಯಿಂದ ಕಾಮಗಾರಿ ಕೈಗೊಂಡಿರುವುದರಿಂದ ಸೆ.26 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಪಾಲಿಸಿದ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿರುವ ಕಾವೇರಿ ನೀರು ಸರಬರಾಜು ಯೋಜನೆಯ 1, 2, 3 ಮತ್ತು 4ನೇ ಹಂತದ 1 ಮತ್ತು 2ನೇ ಘಟ್ಟದ ಬೆಂಗಳೂರು ನಗರಕ್ಕೆ ಕಾವೇರಿ ನೀರು ಸರಬರಾಜು ಮಾಡುವ ಯಂತ್ರಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.



ಕೇಂದ್ರ ಸಚಿವ ಗಿರಿರಾಜ್ ಸಿ

ADITYA BIRLA CAPITAL
PROTECTING INVESTING FINANCING ADVISING
ಆದಿತ್ಯ ಬಿರ್ಲಾ ಹೆಸ್ಟಿಂಗ್ಸ್ ಪ್ರೈವೇಟ್ ಲಿಮಿಟೆಡ್
ನೋಂದಾಯಿತ ಕಛೇರಿ: ಇಂಡಿಯನ್ ರಿಯಲ್ ಎಸ್ಟೇಟ್, ವೆಂಕಟಪುರ, ಬೆಂಗಳೂರು - 560025.
ಬೆಂಗಳೂರು ಕಾಫಿ ಸ್ಟಾಲ್ ಅಡ್ಡಿನಂ. 1 (78), 3ನೇ ಮಹಡಿ, 6ನೇ ಕ್ರಾಸ್, ವಿಕ್ಟೋರಿಯಾ ಲೇಔಟ್, ವಿಜಯ ಬ್ಯಾಂಕ್ ಹತ್ತಿರ, ಬೆಂಗಳೂರು-560025.

ಸೆಕ್ಷನ್ 13(2) ರ ಅಡಿ ತಗಾವೆ ಸೂಚನೆ
ಈ ಕೆಳಗೆ ಹೆಸರಿಟ್ಟ ಸಾಲಗಾರರಾದ ನೀವುಗಳು ಸಾಲವನ್ನು ಪಡೆದುಕೊಂಡಿದ್ದು, ಅದಕ್ಕಾಗಿ ಈ ಕೆಳಗೆ ತಿಳಿಸಲಾಗಿರುವ ವಿವರಗಳನ್ನು ಅಡಮಾನ ಮಾಡುತ್ತೀರಿ. ಈ ಕೆಳಗೆ ಹೆಸರಿಟ್ಟ ಸಾಲಗಾರರು ಸಾಲದ ಒಪ್ಪಂದಕ್ಕೆ ಸಾಲಗಾರರು / ಸಹ-ಸಾಲಗಾರರು ಹಾಜರಾದವರಾಗುತ್ತೀರಿ. ನೀವುಗಳು ಸುಸ್ಥಿರವಾಗಿರಬೇಕು, ನಿಮ್ಮ ಸಾಲದ ಖಾತೆಯನ್ನು ಸಮರ್ಪಕವಾಗಿ ಮತ್ತು ರಿಕನಿಸ್ಟ್ರಕ್ಟ್ ಆಫ್ ವ್ಯವಸ್ಥೆಯಲ್ಲಿ ಆರ್ಟ್ ಮತ್ತು ಎನ್‌ಕ್ಯೂರಿಂಗ್‌ಮೆಂಟ್ ಆಫ್ ಸೆಕ್ಯೂರಿಟಿ ಇಂಟರ್ನ್ಯಾಲ್ ಆಕ್ಟ್ 2002 (ಸಂಕ್ಷಿಪ್ತವಾಗಿ ಸರ್ಕೀಸ್ ಕಾಯಿದೆ) ಯ ಅನ್ವಯ ಅನುಷ್ಠಾನಕ್ಕೆ ಅಸ್ತಿ ಎಂದು ವರ್ಗೀಕರಿಸಲಾಗಿದೆ. ಸಾವು ಅಥವಾ ಬರ್ಲಿಂಗ್ ಹೆಸ್ಟಿಂಗ್ಸ್ ಲಿಮಿಟೆಡ್ ಸೆಕ್ಷನ್ 13(2)ರ ಅಡಿಯಲ್ಲಿ ಸರ್ಕೀಸ್ ಕಾಯಿದೆ ಯ ಅನ್ವಯ ನಿಮ್ಮ ವಿವರಗಳಿಗೆ ತಗಾವೆ ಸೂಚನೆಯನ್ನು ನೀಡಿದ್ದು, ಸೂಚನೆಯನ್ನು ನೋಂದಾಯಿಸಿ ಅಂಚೆ ಮೂಲಕ ಕಳುಹಿಸಿದ್ದು, ಸೆಕ್ಷನ್ 13(13)ರ ಸರ್ಕೀಸ್ ಕಾಯಿದೆ ಯ ಅನ್ವಯ ನಿಮ್ಮ ವಿವರಗಳಿಗೆ ತಗಾವೆ ಸೂಚನೆಯನ್ನು ಹಾಗೂ ನಿಮ್ಮ ವಿವರಗಳ ಸುಸ್ಥಿರವಾಗಿರುವ ಬಗ್ಗೆ ಅದರಲ್ಲಿ ತಿಳಿಸಲಾಗಿತ್ತು. ಅದುದರಿಂದ ಸೆಕ್ಷನ್ 13(2)ರ ಸರ್ಕೀಸ್ ಕಾಯಿದೆಯ ನಿಯಮ 3(1)ರ ಛೇದನಾ ಷರತ್ತು (ಇಂ) ನಿಯಮಗಳು, 2002 ರ ಅನ್ವಯ ನೀಡಲಾದ ನೋಟೀಸಿನ ವಿವರಗಳನ್ನು ಪತ್ತಿಕ್ಕಿಯಲ್ಲಿ ಪ್ರಕಟಿಸುತ್ತಿದ್ದೇನೆ.

ಕ್ರ. ಸಂ.	ಖಾತೆಯ ಹೆಸರು ಮತ್ತು ವಿಳಾಸ, ಸಾಲಗಾರ(ರು) ಮತ್ತು ಜಾಮೀನುದಾರ(ರು)	ಜಾರಿಗೊಳಿಸಿರುವ ಛೇದನೆಯ ವಿವರ	ಸಾಲ ಸೂಚನೆ ದಿನಾಂಕ ಎಸ್ ಎ ದಿನಾಂಕ	ಸಾಲ ಸೂಚನೆಯಲ್ಲಿ ಒದಗಿಸಿದ ಠಾಕು ಮೊತ್ತ
1	ಸಾಲದ ಠಾಕು ಸಂ. LNBANOHL-02210084151, LNBANOHL-02210084152 01. ಶ್ರೀ ಅಧೀಶೇಶ್ ರಾಯ್, ಸಂ. 1/1, 2ನೇ ಮಹಡಿ, 2ನೇ ಮನೆ, 6ನೇ ಕ್ರಾಸ್, ಚಿಕ್ಕಮಾರಣಹಳ್ಳಿ, ಎಂಎಸ್‌ಆರ್‌ಪುಟ, ಹೆಚ್ & ಪೆಟ್ರೋಲ್ ಬಂಕ್ ಹತ್ತಿರ, ಬೆಂಗಳೂರು-560054. 02. ಶ್ರೀಮತಿ ಮೇವಲ ರಾಯ್, ಸಂ. 1/1, 2ನೇ ಮಹಡಿ, 2ನೇ ಮನೆ, 6ನೇ ಕ್ರಾಸ್, ಚಿಕ್ಕಮಾರಣಹಳ್ಳಿ, ಎಂಎಸ್‌ಆರ್‌ಪುಟ, ಹೆಚ್ & ಪೆಟ್ರೋಲ್ ಬಂಕ್ ಹತ್ತಿರ, ಬೆಂಗಳೂರು-560054. 03. ರಾಯ್ ಹೋಟೆಲ್ ಆಂಡ್ ರೆಸ್ಟೋರೇಂಟ್, ಪ್ರತಿನಿಧಿಸುತ್ತಿರುವ ಇದರ ಮಾಲೀಕರು: ಶ್ರೀ ಅಧೀಶೇಶ್ ರಾಯ್, ಸಂ.4, 3ನೇ ಕ್ರಾಸ್, ಎಂಎಸ್‌ಆರ್‌ಪುಟ ರಸ್ತೆ, ಮತ್ತಿರ, ಯಶವಂತಪುರ, ಬೆಂಗಳೂರು-560054.	ಅಪಾರ್ಟ್‌ಮೆಂಟ್ ಸಂ. 301, 2ನೇ ಮಹಡಿ, "ಸೀಡಿ ಎನ್‌ಕ್ಯೂರಿಂಗ್" ವಿನ್ಯಾಸ 1100ಜಿರದ ಅಡಿಗಳ ಸುಪರ ಬಿಲ್ಡಿಂಗ್ ಪ್ರದೇಶ 301 ಬಿ.ಆಡಿಗಳ ಭಾಗ ಮಾಡಲಾಗದ ಸಾಲ ಇದ್ದು, ಪ್ಲಾಟ್ ಸಂ. 12, ಮುನ್ಸಿಪಲ್ ಸಂ. 12, ಲೋಟ್ರಿಗೊಲ್ಡ್ ಗ್ರಾಮ, ಕಸಬಾ ಹೋಬಲಿ, ಬೆಂಗಳೂರು ಉತ್ತರ ತಾಲೂಕು ಇಲ್ಲಿದ್ದು, ವಜರಹಳ್ಳಿ ಗ್ರಾಮ ಪಂಚಾಯತ್ ಕಂದಾಯ ವ್ಯಾಪ್ತಿಯಲ್ಲಿದ್ದು, ಚಿಕ್ಕಬಂದಿ: ಉತ್ತರಕ್ಕೆ: ಸ್ಟ್ರೀಟ್ ಸಂ. 11, ದಕ್ಷಿಣಕ್ಕೆ: ವಾಸಗಿ ಅಸ್ತಿ, ಪೂರ್ವಕ್ಕೆ: ಸ್ಟ್ರೀಟ್ ಸಂ. 13, ಪಶ್ಚಿಮಕ್ಕೆ: 40 ಅಡಿ ರಸ್ತೆ.	08-09-2021 31.08.2021	ರೂ.48,00,007/- (ನಲವತ್ತೊಂಟು ಲಕ್ಷದ ಏಳು ಲಕ್ಷಾಯು ಮಾತ್ರ) ಜೊತೆಗೆ ಮೂಲ, ಆರಿಯರ್ (ಉಂಟಾದ ವಿಳಂಬ ದರ ಸೇರಿದಂತೆ) 01.09.2021 ರವರೆಗೆ ಬಡ್ಡಿ
2	ಸಾಲದ ಠಾಕು ಸಂ. LNBANHL -09170031415 01. ಶ್ರೀ ಸುಬ್ರಹ್ಮಣ್ಯ ಶ್ರೀಧರಾಜ್ #13, 2ನೇ ಮುಖ್ಯ ರಸ್ತೆ, ಹಳೆ ಮಂಜುನಾಥ ಶಾಲೆ ಎದುರು, ಅಮರಹೋಟೆಲ್ ಲೇಔಟ್, ಸಂಜಯ ನಗರ, ಆರ್‌ಎಂಐ ಎಕ್ಸ್ಟೆನ್ಷನ್ 2ನೇ ಹಂತ, ಬೆಂಗಳೂರು-560094. #13, 2ನೇ ಮುಖ್ಯ ರಸ್ತೆ, ಹಳೆ ಮಂಜುನಾಥ ಶಾಲೆ ಎದುರು, ಅಮರಹೋಟೆಲ್ ಲೇಔಟ್, ಸಂಜಯ ನಗರ, ಆರ್‌ಎಂಐ ಎಕ್ಸ್ಟೆನ್ಷನ್ 2ನೇ ಹಂತ, ಬೆಂಗಳೂರು-560094. 03. ಮೆ ಶ್ರೀ ಸಾಯಿ ಎಂಟರ್‌ಪ್ರೈಸಸ್ ಪ್ರತಿನಿಧಿಸುತ್ತಿರುವ ಇದರ ವ್ಯವಸ್ಥಾಪಕ ನಿರ್ದೇಶಕರು: ಶ್ರೀ ಸುಬ್ರಹ್ಮಣ್ಯ ಶ್ರೀಧರಾಜ್, ಸಂ. 1 ಮತ್ತು 2, ಸರ್ಕೆಟ್ ಸಂ. 45/2, 7ನೇ ಎ ಕ್ರಾಸ್,	ಅಪಾರ್ಟ್‌ಮೆಂಟ್ ಆಸ್ತಿಯ ಯುನಿಟ್ ಸಂ. 11604, ಹದಿನಾರನೇ ಮಹಡಿ, ಸುಪರ ಬಿಲ್ಡಿಂಗ್ ಪ್ರದೇಶ 1355 ಬಿ.ಆಡಿಗಳು ಎಂ-ಸಿ, ಇರುವ ಪ್ಲಾಟ್‌ಗಳನ್ನು "ಮಂತ್ರಿ ಮ್ಯಾನ್ಯು ಅನರ್ಬಿಂಗ್" ಎನ್‌ಲಾಗುತ್ತಿದ್ದು, ಸರ್ಕೆಟ್ ಸಂ. 2/1, 2/2, 2/3 ಮತ್ತು 80 ರಲ್ಲಿಯೂ, ಲಾಟೇನಹಳ್ಳಿ ಕೆ ಆರ್ ಪುರಂ ಹೋಬಲಿ, ಬೆಂಗಳೂರು ಹೊಸಹಳ್ಳಿ ತಾಲೂಕು, ಬೆಂಗಳೂರು ಇಲ್ಲಿದೆ.	08-09-2021 31.08.2021	ರೂ.52,76,530.42 (ಐವತ್ತೆರಡು ಲಕ್ಷ ಎಪ್ಪತ್ತಾರು ಸಾವಿರದ ಐನೂರು ಮೂವತ್ತು ಲಕ್ಷಾಯು ಮತ್ತು ಪೈ ನಲವತ್ತೆರಡು ಮಾತ್ರ) ಜೊತೆಗೆ ಮೂಲ,ಆರಿಯರ್, (ಉಂಟಾದ ವಿಳಂಬ ದರ ಸೇರಿದಂತೆ) 01.09.2021 ರವರೆಗೆ ಬಡ್ಡಿ

ಅಕ್ರಮ

ಬೆಂಗಳೂರು: ವಿವಿಧ ಪೇಟೆಯಲ್ಲಿ ಸಂಭವಿಸಿದ ಎಚ್ಚಿತ್ತುಕೊಂಡಿರುವ ಪೊಲೀಸರ ನಿವಾಸದ ಸೀ, ತರಗುಪೇಟೆ ಮೇಲೆ ಶುಕ್ರವಾರ ದಾಳಿ ನಡೆಸಿದ ತಮಿಳುನಾಡು ಹಾಗೂ ಪಟಾಕಿಗಳನ್ನು ತಂದು ಗೋದಾಮುಗಳ ಮೇಲೆ ನಡೆಸಿದ ಹಲ್ಲುಗಳಲ್ಲಿ ಪಟಾಕಿ ಮಾರಾಟಗಾರರ ಪಟಾಕಿ ಪೇಟೆ, ಕಾಟನಾಪೇಟೆ ಸೇರಿದಂತೆ ದಿಡ್ಡಿರ್ ದಾಳಿ ನಡೆಸಿದ ಮಾಲೀಕರು ಪರವಾನಿಗೆ ಅಕ್ರಮವಾಗಿ ಏನಾದರೂ ಬಗ್ಗೆ ಪೊಲೀಸರು ತಪಾಸಣೆ ರಾಸಾಯನಿಕದಿಂದ ಸಂಭವಿಸಿದ ನಿಗೂಢ ಸೊ ತಜ್ಜರು ಪಟಾಕಿಯಿಂದಲೇ ಮಾಹಿತಿ ನೀಡಿದ್ದಾರೆ. ಅ ಹುಟ್ಟಿಕೊಂಡಿವೆ. ನಿಜಕ್ಕೂ ಮುಟ್ಟಿದ ಸೋಟಿ ನಡೆಯ ಅನುಮಾನ ವ್ಯಕ್ತಪಡಿಸಿ ಬೇರೆ ರಾಸಾಯನಿಕ ವಸ್ತು ಈ ಪರಿ ಅವಘಡ ಸಂಭವಿಸಿದ್ದಾರೆ. ಕೇವಲ ಪಟಾಕಿ ಮಾಡುವುದಿಲ್ಲ ಅಷ್ಟೇ ಬಳಸುವ ರೀತಿ ಪಟಾಕಿ ಜತೆ ಬೇರೆ ಸೋಟಿಟಕ ಸಾಧ್ಯತೆಗಳಿವೆ. ಈ ಕೆಲವು

FY22 COLLECTION 74% rise in net direct tax mop-up

PRESS TRUST OF INDIA
New Delhi, September 24

THE NET PERSONAL income and corporate taxes collection has grown 74% to ₹5.70 lakh crore so far this fiscal, driven mainly by advance tax and TDS payments.

The mop-up of net direct tax (which is arrived at after deducting refunds from gross collection) between April 1-September 22 was ₹5,70,568 crore, a 74.4% growth over ₹3.27 lakh crore collected in the same period last fiscal, the Central Board of Direct Taxes (CBDT) said in a statement. It is 27% higher than the ₹4.48 lakh crore collected in 2019-20.

The gross direct tax collection so far this fiscal stands at over ₹6.45 lakh crore, a 47% growth over ₹4.39 lakh crore mopped up in the corresponding period of the preceding year. The gross collection was 16.75% higher than ₹5.53 lakh crore collected between April 1-September 22 in 2019-20.

While over ₹2.53 lakh crore has been collected through advance tax, TDS mop-up was over

₹3.19 lakh crore. Self-assessment tax worth ₹41,739 crore, regular assessment tax of ₹25,558 crore, dividend distribution tax of ₹4,406 crore and tax under other minor heads of ₹1,383 crore has been collected.

The cumulative advance tax collections for the first and second quarter of FY22 stand at ₹2,53,353 crore as on September 22, against ₹1,62,037 crore for the corresponding period of 2020-21, showing a growth of 56%, the statement said. The advance tax collection comprises corporation tax (CIT) at ₹1.96 lakh crore and personal income tax (PIT) at ₹56,389 crore.

The gross CIT mop up was ₹3.58 lakh crore and PIT was over ₹2.86 lakh crore, while net CIT was at ₹3.02 lakh crore and PIT was at ₹2.67 lakh crore.

Refunds amounting to ₹75,111 crore have also been issued in the FY 2021-22 so far.

The CBDT said that despite extremely challenging initial months of 2021-22, the advance tax collection in the second quarter (July 1 to September 22, 2021) is ₹1.72 lakh crore.

'Labour market recovers but partial and exhausting'


FE BUREAU
New Delhi, September 24

LABOUR MARKET HAS registered a swift recovery after the draconian lockdown of April 2020 but the recovery has been partial and exhausting, Mahesh Vyas, MD & CEO, Centre for Monitoring Indian Economy (CMIE), wrote in a recent article.

Even as unemployment rate has recovered — it was 7.6% in 2019-20 and in July-August 2021 it averaged at 7.6%, down from 23.5% in April 2020 — it may have settled at a high rate of 7-8%, Vyas noted.

"The recovery seems exhausted because the incremental improvements have diminished drastically in the past 12 months since September 2020, the net cumulative increase in employment has been just 44,483. This is negligible just 0.04 million on a base of over 400 million jobs. There have been several large increases from one month to the next. But, these are lost in subsequent months," Vyas wrote.

He said the partial nature of recovery is seen in the two other important ratios of the labour markets, the labour force participation rate (LPR) and employ-



ment rate. "In August 2021, the LPR at 40.5% was 2.1 percentage points lower than it was in 2019-20. The employment rate was 2.2 percentage points lower."

"These two ratios are more important than the unemployment rate. They had fallen dramatically upon the imposition of the lockdown and have recovered swiftly but, their recovery has remained partial 17 months after the first lockdown."

Vyas said the recovery has also been discriminating against salaried employees and entrepreneurs. Job losses were concentrated among salaried employees. Employment in August 2021 was 5.7 million lower than

KELTECH ENERGIES LIMITED

CIN: L30007KA1977PLC031660.
Regd. Office : VII Floor, Embassy Icon, No.3, Infantry Road, Bengaluru-560001.
Phone : 080-22251451/22257900. Fax : 080-22253857.
E-mail : www.info@keltechenergies.com

44TH ANNUAL GENERAL MEETING - DECLARATION OF RESULTS.

To : The Members of Keltech Energies Ltd., Bengaluru.

The 44th Annual General Meeting (AGM) of the Company for the year ended 31st March, 2021 was held on 24th September, 2021 at 11.00 Hrs. through video conference (VC)/other audio visual means(OAVM), for consideration of business transactions which was duly published in the Notice.

The meeting was conducted in accordance with the provisions of the Companies Act, 2013 and the relevant rules made thereunder.

Requisite quorum was present at the meeting and all resolutions were duly passed with majority of votes by members by way of e-voting and ballot at AGM. The relevant details are available on the Company's website www.keltechenergies.com.

Place : Bengaluru
Date : 24.09.2021

For KELTECH ENERGIES LTD
Sd/-
SHALU TIBRA
COMPANY SECRETARY



PNC INFRASTRUCTURE LIMITED



DEWAN HOUSING FINANCE CORPORATION

DHFL, HDIL Towers, B-Wing, 6th & 8th Floor, Anant Kanekal

POSSESSION NOTICE (for immovable)

Whereas, the undersigned being the Authorized Officer of Dewan Housing Finance Corporation Limited, Reconstruction of Financial Assets and Enforcement of Security Interest Act 2002 and in exercise of powers conferred by Rule 3 of the Security Interest (Enforcement) Rules 2002, Demand Notice(s) issued by the Borrower(s) / Guarantor(s) mentioned herein below to repay the amount mentioned in the notice. The borrower having failed to repay the amount, notice is hereby given to the Borrower(s) / Guarantor(s) to repay the amount. The undersigned has taken possession of the property described herein below in exercise of powers conferred by Section 13 of the said Act read with Rule 8 of the Security Interest Enforcement rules, 2002. The undersigned is hereby cautioned not to deal with the property and any dealings with the property will be deemed null and void. The undersigned is hereby cautioned not to deal with the property and any dealings with the property will be deemed null and void.

Name of the Borrower(s) / Guarantor (s)	Description of secured asset (immovable property)
B Manjunath Shetty (Borrower) Supreetha M Shetty (Co-Borrower) Hubballi Branch	All that part and parcel of the property bearing House No. 13, Saroja, 10th Cross A Block, Basaweshwara Nagar Colony, 93, Near Lions School, Haveri, Haveri, Karnataka, 581110.
Sunil B Yaligar (Borrower) Shridhar B Yaligar (Co-Borrower) Hubballi Branch	All that part and parcel of the property bearing VSS No. 1, HOUSE No- 395, Yaligar Oni, near gov school, betageri, Dharwad, Dharwad, Karnataka, 581207.
Hananmantraygoud Mallappagouda Asanthapur (Borrower) Renuka Hananmantaraya Asanthapur (Co-Borrower) Kalburgi Branch	All that part and parcel of the property bearing Panchayat No. 103 And 15-103:1, Sy No 603: A.1, Kembhavi, Shivajinagar, Kalburgi, Karnataka, 585216.
Renukamma, Shivanaad Meli (Borrower)	All that part and parcel of the property bearing...